

ಅಥ ವಿಷ್ಣುಸ್ತುತಿಃ

ಮುರಾರಾತೇ ವಿಷ್ಣೋ ಹರಮುಖಿಸುರಾರಾಧ್ಯ ಭವತೋ
ಧರಾಯಾಂ ನಾಸ್ಯನ್ಯೋ ಭವಜಲಧಿಪಾರಂ ಗಮಯಿತುಮ್ |
ದುರಾಚಾರಾನ್ ವಾಽಸ್ಮಾನವ ಗುರುವರಾನುಗ್ರಹಬಲಾತ್
ಜರಾದೂರಾಧಾರಾಮಯಹರ ನಿರಾಲಂಬನದಯ

||1||

ಅಹಂ ಸಕ್ತಃ ಪ್ರೋತೇ ಭವಜಲಧಿಪೋತೇ ತ್ವಯಿ ನ ವೈ
ರತಃ ಪಾಕೇ ಲಕ್ಷ್ಮೀರಮಣ ತವ ಪಾಕೇ ನ ಹಿ ರತಃ |
ತಥಾಽಪ್ಯಾಚಾರ್ಯಾಣಾಂ ಸುಖಪದಜುಷಾಂ ಸನ್ಮತರತ-
ಸ್ವತ್ಪಜ್ಞಾನಾರ್ಯಸ್ಯಾವಿನಯಮಪಿನೇಯಂ ತ್ವಮವ ಮಾಮ್

||2||

ರಮಾ ಕಾಮಾರಾತಿಃ ಕಮಲಭವನಃ ಶ್ಯಾಮಲತನೋ
ಯದಾಽಶಕ್ತಾಃ ಸ್ತೋತುಂ ಜಡಮತಿರಹಂ ಕ್ವ ವ್ರಜಪತೇ |
ತಥಾಽಪ್ಯಘ್ನಾಂ ಸಿಂಧೋರಿವ ತವ ಭವತ್ವಿಶ ಕರುಣಾ-
ಸಮುದೈಷಾ ವಾಣೀ ತವ ಹೃದಯತೋಷಾಯ ಸತತಮ್

||3||

ನ ಚಾನೇ ಶ್ರೀಚಾನೇ ಕಿಮಪಿ ಸವನೇ ನಾಪಿ ನಮನೇ
ರತಃ ಸ್ನಾನೇ ದಾನೇ ರಘುಕುಲಜನೇ ಹೃನ್ನಿಯಮನೇ |
ಧನೇ ಯಾನೇ ಗಾನೇಽವನಿಪಸಭಮಾನೇ ಚ ಭವನೇ
ರತೋ ಹೀನೇ ಸ್ಥಾನೇಽವಸಿ ತದಪಿ ಮಾನೈಕಕರುಣ

||4||

ಜನಾ ದೀನಾ ನಾನಾವೃಜಿನಶಮನಾಮ್ನಾಯಮನನಾ-
ದ್ವಿನಾ ವೀನಾಸೀನಾಧಿಗತಿರಿಹ ನಾಸೌಖ್ಯಮಥನ |
ಧನಾಧೀನಾ ಹೀನಾ ಭುವನಭವನಾತ್ರೇಯವದನಾ
ಘನಾನೂನಾ ಜ್ಞಾನಾಪಹತಮಧುನಾಯಾತಮಧುನಾ

||5||

ನರಾನ್ ಸ್ತುತ್ವಾ ನೀಚಾನುದರಭರಣಾಸಕ್ತಹೃದಯೋ
ದಯೋದಾರಾಧಾರಾಽಮರವರನುತ ತ್ವತ್ಪದಯುಗಮ್ |

ನ ಚಾವಂದೇ ವಿಷ್ಣೋ ತದಪಿ ಭವವಾರಿಶ ಪತಿತಂ
ಪತೇ ಮಾಯಾ ಮಾಯಾವರಣಹರಣಾದ್ವಕ್ಷ ನೃಹರೇ

||6||

ಹರೇ ನಾನಾಯೋನಿಪ್ರಭವನನಿದಾನಾನ್ಯನುದಿನಂ
ಘನಾಭೈನಾಂಸಿ ಶ್ರೀವನಜನಯನಾನೇಕಗುಣಕ |
ಕ್ಷಮಸ್ವ ಕ್ಷೇಮಂ ಮೇ ಸಶ ದಿಶ ದಶಸ್ಯಂದನಜನೇ
ಶಶಾಂಕಾಸ್ಯ ತ್ವಂ ಮೇ ಭವಜನಿತತಾಪಂ ಪರಿಹರ

||7||

ಹರೇ ರಾಜಾನೋಽಮೀ ಸ್ವಭಟತನಯಾನ್ ದೋಷನಿಲಯಾನ್
ಗುಣೈರ್ಹೀನಾನ್ ಸೌವಾ ಇತಿ ಮತಿಯುತಾಃ ಪಾಂತಿ ಸದಯಾಃ |
ಮದಾರ್ಯಾ ಆಬಾಲ್ಯಂ ತವ ಭಜನಸಂಸಕ್ತಹೃದಯಾ
ಜಹುರ್ನಿದ್ರಾಂ ತೇಷಾಂ ರಘುವರ ವಿನೇಯೋಽಸ್ಮ್ಯವತು ಮಾಮ್

||8||

ವಯಂ ಪ್ರಾತಃಸ್ನಾನಂ ರಘುಪನಮನಂ ಸುಪ್ರವಚನಂ
ಗುರುಧ್ಯಾನಂ ಪದ್ಮಾರಮಣಭಜನಂ ನಾಪಿ ಮನನಮ್ |
ಆಕಾಷ್ಮಾಳಂ ಶ್ರೀಲಂ ದಶವದನಕಾಲಂ ಗತತುಲಂ
ರಮಾಲೋಲಂ ಯಾಮಃ ಶರಣಮಮಲಂ ವೀತಶಮಲಮ್

||9||

ಗುರುಸ್ವಾಂತಸ್ಥಾನ್ಯಾಗಣಿತಗುಣಮಾಣಿಕ್ಯನಿಕರ-
ಚ್ಛವಿವ್ರಾತೋಪೇತಾಮಿತಸುಖಿ ಮಖಾನ್ನೇಡಿತ ಹರೇ |
ನಮಃ ಶ್ರೀಮನ್ ವ್ಯಾಸ ಸ್ವಜನದುರಿತಾಹಾರ್ಯವಿಧುರ
ತ್ವದೀಯೇ ವಾಯೌ ಮೇ ಭವತಿ ಭವತಾದ್ಭಕ್ತಿರತುಲಾ

||10||

ರಮಾರಾಮ ಶ್ರೀಮನ್ನಮಲಕಮಲಾಸೋಮನತ ಭೋ
ನಮಾಮೋ ಹೇಮಾಭಾಮಿತಮಹಿಮ ಹೇ ಮಾಧವ ನ ತೇ |
ಸಮೋ ಭೂಮಾ ಭೂಮೌ ಶಮದಮವಿಮಾನಾದಿನಿಯಮ-
ಶ್ರಮಸ್ತೋಮಪ್ರೇಮನ್ನವ ಮಲಹಿಮಾನೀಮಿಹಿರ ಭೋಃ

||11||

ವಿರಾಗಾಸಕ್ತಿಶ್ಚೇ ವಯಮಜ ಪುರಾಗಾರರಮಣೇ
ಧರಾಗಾನಾಸಕ್ತಾ ನ ಚ ಪದಪರಾಗಾದರಯುತಾಃ |

ಪುರಾಗಾರಾತ್ಯಾದಿಪ್ರಣುತ ವಿತರಾಗಾಧಮಹಿಮನ್
ಸುರಾಗಾವಾ ಭೂತೀಃ ಸುಮತಿಮುಖರಾ ಗಾಧಿಜಸಖಿ

||12||

ಘನೋಪಮತನೋ ಮಮ ತ್ವಯಿ ಮನೋ ನ ಸಕ್ತಂ ಜನೋ
ವಿನಿಂದತಿ ಧನೋನ್ಮದೋ ಯದಿ ತನೋಷಿ ನ ತ್ವಂ ದಯಾಮ್ |
ಸ್ವನೋಗತಮನೋಹರಾಗಮ ವನೋದ್ಭವಾಭಂ ಪದಂ
ವಿನೋತ್ತಮ ಗತಿಶ್ಚ ಕಾ ಜಗದನೋದ್ಧರೈನೋಗಣಾತ್

||13||

ಮನಾಗಪಿ ವಿನಾ ಹರೇ ತವ ದಯಾಂ ನ ಶಂ ಕಸ್ಯಚಿತ್
ಧನಾಧಿಪಜನಾರ್ಜನೇ ರತಿಮತಾಂ ಕಥಂ ಸಾ ಭವೇತ್ |
ಘನಾನ್ ಸುಪವನಾ ಇವ ತ್ವಮಜ ಕಲ್ಮಷಂ ದೂರತೋ
ವಿನಾಶ್ಯ ವಸನಾಶನಾದರಮವೇಶ ನಾರಾಯಣ

||14||

ಹರೇ ತವ ಪದಸ್ಮೃತಿಂ ಸಕಲಜನ್ಮದೋಷಾಪಹಾಂ
ವದಂತಿ ನಿಗಮಾ ರಮಾರಮಣ ಮಾಮಕಾಘಂ ಕುತಃ |
ನ ಹಂತಿ ನ ಹಿ ಸಂತಿ ಕಿಂ ಮಯಿ ಗುರುಪ್ರಸಾದಾದಯೋ
ದಯೋದಧಿವಯೋಧಿಪಾಸನ ಭಿಯೋಽರಿತೋಽಪಾಕುರು

||15||

ಹರೇ ಭರತಸೋದರೇ ದಯಿತಸಾಗರೇ ಶ್ರೀಧರೇ
ಮನಶ್ಚರತು ಭಾಸುರೇ ಸಕಲದೋಷದೂರೇಽಜರೇ |
ವರೇ ದನುಜಭೀಕರೇ ಬಹುಗುಣಾಕರೇ ಮಧ್ವರೇ
ಮಯೀಶ ಪರಮಾದರೇ ತನು ದಯಾಂ ಭವೇನಾತುರೇ

||16||

ಜಗಜ್ಜನಕಜಾನಕೀಕಮನಭೀಮಸೋಮಾಽದಿಮಾ-
ಽಮರವ್ರಜಸುಪೂಜಿತ ವೃಜಿನನಾಶನ ಶ್ರೀಶ ನಃ |
ಅವ ಪ್ರವಣವರ್ಗವತ್ತವ ನಿಸರ್ಗಭಕ್ತಾನಲಂ
ಸುಭಾರ್ಗವತನೋ ತಪೋಹರಣ ಭರ್ಗಜಪ್ಯಾಭಿಧ

||17||

ದ್ವಿಪಾಧಿಪಮಪಾಃ ಪುರಾಽಜಿತ ವಿಪಾಸನೋಽತಿತ್ವರಃ
ಕೃಪಾಪರವಶಸ್ತಥಾ ದ್ರುಪದಜಾಮುಪಾಸದ್ ವ್ರಜಮ್ |

ಕ್ಷಪಾಚರವಿಪಾಟಿನೇ ಪಟುಮಪಾಸ್ತದೋಷಂ ವಯಂ
ಹ್ಯಪಾವೃತಮುಪಾಸ್ಯಹೇ ವಿಷಯಲೋಲುಪಾನಪ್ಯವ

||18||

ಮಯಾ ಕಿಮಪಿ ಸಾಧನಂ ನ ಕೃತಮೀಶ ವಿತ್ತಾರ್ಜನೇ
ಸದಾರತಿಮತಾ ರಮಾರಮಣ ಸತ್ಯಧೀಸನ್ನತ |
ದಯಾಲುರಿತಿ ವೈದಿಕೀ ಪ್ರಥಿತಿಸ್ತಿಯಾ ತಾಂ ಹರೇ
ನ ನಾಶಯ ಘನಾಶಯ ಪ್ರಶಮಯಾಮಯಂ ಭೌತಿಕಮ್

||19||

ನುತಿಂ ಹಿ ಕರವಾಮ ನೋ ದಿಶತು ದೀದಿವಿಂ ವಾಮನೋ
ರಘೂತ್ತಮ ನ ವಾ ಮನೋ ಭವತು ಚಂಚಲಂ ವಾ ಮನೋ |
ಹರೇ ದಿತಿಜವಾಮ ನೋ ಲವನಕೌಶಲಾವಾಮನೋ
ನ ವಾಮನಿ ಭವಾಮನೋ ಹರ ಶರೀರಿಕಾ ವಾಮನೋ

||20||

ಅಯೇ ಪುರುದಯೇಽವ್ಯಯೇ ಸುಖಮಯೇ ತ್ರಿಯೇ ಸಂಶ್ರಯೇ
ಧಿಯೇ ಭುವನಜಾಲಯೇ ಶುಭಜಯೇಭ್ಯತಾಪ್ರಾಪ್ತಯೇ |
ವಯೇಽರಣಮನಾಮಯೇ ರಚಿತಭಕ್ತಲೋಕಾಭಯೇ
ಮಯೇಽಪ್ಸಿತಮದಶ್ಶಯೇ ತವ ನ ಕಿಂ ಮುರಾರಿಪ್ರಿಯೇ

||21||

ವಿರುದ್ಧಗತಿರೀಶಿತಾ ಮಹದಣುತ್ವಯೋರಾಶ್ರಯಃ
ಕಥಂ ತ್ವಿತಿ ಮಮಾಭವತ್ ಪ್ರತಿದಿನಂ ಮಹಾದ್ವಾಪರಃ |
ಹಿರಣ್ಯಕಶಿಪೋಃ ಸುತೇ ನರಕನಂದನೇ ಯದ್ವಯಾಂ
ವಿಧಾಯ ಋತಧೀಸುತೇ ಮಯಿ ತನೋಷಿ ನೋ ತದ್ಗತಃ

||22||

ಅಜಾಮಿಲಗಜಾಧಿಪದ್ರುಪದಜಾಸ್ವಯಾ ಪಾಲಿತಾ-
ಸ್ವಹಂ ತವ ಭಟೋ ನ ಕಿಂ ಕಿಮವನೇ ಗತಂ ಪಾಟವಮ್ |
ಗುಣಾ ಮಯಿ ನಹೀತಿ ವಾ ರಘುಪತೇ ದಯಾಂ ನಾಚರಃ
ಶಿಲಾಕಲುಷನಾಶನೇಽಕೃತ ಕಿಲಾಬಲಾಸಾದನಮ್

||23||

ಮಹಾಭಿಷಗಭೂತ್ ಪುರಾ ಜಲನಿಧಿರ್ವಿಧೇರಾಜ್ಞಯಾ
ನಿಜಾಪಕಣಪಾತನಾದಪಘನೇ ತಥಾ ಶಂತನುಃ |

ಕುತೋಽಲಸಮತಿವೃಥಾ ಭವ ಭವಾಮಯೇ ತ್ವಂ ಮಹಾ-

ಭಿಷಗ್ವಪುಷಿ ಮೇ ಕ್ಷಿಪಂಸ್ತವ ಹಿ ಶಾಂಬರಂ ಶಂ ತನುಃ ॥24॥

ನಿಂದಾವಂದಾರುಲೋಕಾನವನಮುರುದಯ ತದ್ವಿಧಾನಾಮುದಾರಾ

ಮಂದಾ ನಂದಾ ಚ ಭರ್ಗಪ್ರಭೃತಿಸುರವರಾರಾಧ್ಯಪಾದಾರವಿಂದ |

ಮಂದಾವೃಂದಾವನಕ್ಷ್ಮಾವಿಹರಣ ಕರುಣಾಲೇಶತಃ ಪಾಹಿ ಚಾತಂ

ನಂದಾ ವಂದಾಮಹೇ ತ್ವಾಂ ಗುರುವರಹೃದಯಕ್ಷೀರಜಸ್ಥಂ ಮುಕುಂದಮ್ ||

ಸೀತೇ ಮಾತೇವ ಪೋತೇ ಗುಣಲವರಹಿತೇ ಮಯ್ಯವಿದ್ಯಾವಿಭೂತೇ

ಪೋತೇ ದೇವೈಃ ಪರೀತೇ ಕುರು ಗುಣಭರಿತೇ ಕಾಽನುಕಂಪಾ ಸಮಾತೇ |

ಖ್ಯಾತೇ ವಾತೇನ ಗೀತೇ ಪರಿಹೃತದುರಿತೇ ಸನ್ನತೇ ಭೂಮಿಜಾತೇ

ಭಕ್ತಿಂ ಲಕ್ಷ್ಮೀನಿಕೇತೇ ಗುರುಹೃದಯಗತೇ ದೇಹಿ ಮೇ ತ್ವತ್ಪಮೇತೇ ॥26॥

ವಾಯೋ ಶ್ರೇಯೋಽಪಿ ರಾಯೋ ಹರಿತಿ ಸುಧಿಯೋ ದೇಹಿ ಭೂಯೋ ನಮಸ್ತೇ

ಪ್ರೇಯೋ ಹೇಯೋ ಹಿ ಕಾಯೋ ನ ಚ ಬಲನಿಚಯೋ ಭೂರಯೋ ನಾರಯೋ ವೈ |

ಪ್ರೇಯೋ ಜ್ಯಾಯೋಽನಪಾಯೋರ್ಜಿತಸುಜನದಯೋದಾರ ಯೋಗಿಪ್ರಿಯೋಮಾ

ಧ್ಯೇಯೋಪೇಯೋತದೇಯೋನೃಪಸಭವಿಜಯೋ ನಾಮದೋ ಹೇಽಬ್ಜಯೋನೇ

ಸೇವೇ ದೇವೇಶ ಭಾವೇ ಮಮ ವಸ ಗುರವೇ ತೇ ನಮಃ ಶ್ರೀಶಭಾವೇ

ಸೃತ್ಯಭ್ಧೇಭೂರ್ಯಮೀವೇ ದ್ಯುತಿವಿಜಿತರವೇ ಸ್ಯಾದ್ಧಯಾಽತೀವಜೀವೇ |

ಸೌವೇ ಹೇ ವೇದರಾವೇಡಿಚರಣ ಭವೇ ಮಗ್ನಮುದ್ಧೃತ್ಯ ದಾಸಂ

ಶೈವೇ ದೈವೇ ತ್ವಯೀನೇ ರತಿಮತಿವಿಭವೇ ಮಾಮವೇಷ್ಟಪ್ರದಾತಃ ॥28॥

ಅಧುನಾ ಸ ಧುನಾತು ಭೂತಬಂಧಂ ಮಧುನಾಶೀ ಮಧುನಾ ಧಿಯಾ ಚ ಪೂರ್ಣಃ |

ಮಧುನಾ ವಿಧುನಾ ಸಮಾನವಕ್ತ್ರೋ ವಿಧಿನಾಥೋ ವಿಧಿನಾ ಸಮರ್ಚಿತೋ ಮೇ ||

ಸ್ಮೃತಿಶ್ಲಸ್ತುಗತಾ ಹರೇರ್ಮತಿತ ಏವ ನಷ್ಟಾ ಭವೇ-

ನ್ಮುತಿನರ್ ರಚಿತಾ ಮಯಾ ನ ಚ ನತಿನರ್ ವಾಪಿ ಸ್ಮೃತಿಃ |

ಮತಿರ್ಮಮ ನ ವಿದ್ಯತೇ ಯತಿಪತೇ ಭವಂತಂ ವಿನಾ

ಶ್ರುತಿಪ್ರಭೃತಿಸಾಧನೈಃ ಶ್ರುತಿತತೀಡಿತಂ ದರ್ಶಯ

॥30॥

ಹರೇ ಸುರೇಶ ರೇಖಿಯಾ ನತಂ ನುತಂ ಚ ತಂ ತತಮ್ |
ಭಜೇ ನಿಜೇ ಗಜೇ ಶಿವಕ್ರಿಯಾ ದಯಾ ಮಯಾ ದರೇ ||31||

ಹರೇ ಸ್ಮೃತಿನಃ ಚಾಪ್ತಿ ಚೇತ್ ಕಥಂ ಮಮಾಗಸಾಂ ಸ್ಮೃತಿಃ |
ಕೃತಂ ಸ್ಮರೇತಿ ಚ ತ್ರಯೀ ಯದಾಹ ವೇತ್ಸಿ ತನ್ನ ಕಿಮ್ ||32||

ಹರೇ ತವ ಪ್ರಿಯಾತ್ಮಜಸ್ಸುಷಾನಪಾತ್ರದಾತ್ಮಜಾಃ |
ಮಯಾ ದಯಾರ್ಥಮಾದ್ಯತಾ ವದಂತಿ ಕಿಂ ನ ತೇಽಂತಿಕಮ್ ||33||

ತಾತ ಶ್ರೀರಾಮಮೂರ್ತಿರಮಲಕಮಲತೋಽಭ್ಯರ್ಚ್ಯ ಮಾತುರ್ನ ಶಿಷ್ಯಂ
ಕಂಜಂ ಕಂಚಾಲಯಾಯಾ ಇತಿ ಯದಮನಿಷಿ ಪ್ಪಾದದಾಃ ಕಂಜಮೇಕಮ್ |
ತತ್ತಿಂ ಚಾಯಾದಯಾತಃ ಕಿಮು ಮಯಿ ದಯಯಾ ನೈವ ಚಾನೇಽಹಮಜ್ಞಃ
ಸ್ವಾಮಿನ್ ಶ್ರೀಸತ್ಯಭೋಧವ್ರತವರಹೃದಯಾಂಭೋಜವಾಸಿನ್ ವದ ತ್ವಮ್ ||

ಪುರಾ ಪುರಾರಿಪಾಲನೇ ತ್ವರಾ ಮುರಾರಿಣಾ ಕೃತಾ |
ಧರಾಮರಾವನೇ ನ ಕಿಂ ಪಟುಃ ಪರಾಪರಾಜಿತಃ ||35||

ಇಂದಿರಾ ಸತ್ಯಭೋಧಾರ್ಯಹೃದಯಾಂಭೋಜಮಂದಿರಾ |
ಇಂದಿದಿರಾನ್ ಸ್ವಪಾದಾಬ್ಜೇಽವ್ಯಾನ್ಮೋಭಾಜಿತಚಂದಿರಾ ||36||

ಪ್ರಿಯಾ ಯಸ್ಯ ಮಾಯಾ ಕ್ರಿಯಾಽಮ್ನಾಯಮೇಯಾ
ಭಿಯಾ ಯಸ್ಯ ಮಾಯಾ ವಿನಷ್ಟಾನ್ಯದೀಯಾ |
ನಯಾತ್ತಂ ಜಯಾರ್ಥಂ ದಯಾಲುಂ ಹಯಾಸ್ಯಂ
ಭಯಾರ್ತಾಶ್ಚ ಯಾಮಃ ಶ್ರಿಯಾಯದ್ಯ ವಿಷ್ಣುಮ್ ||37||

ನೇತಾ ಯಃ ಕಮಲಾಲಯಾದಿಜಗತೋ ಮಾತಾ ಯಥಾ ಸರ್ವತಃ
ಪಾತಾ ಸತ್ಯಮತಿವ್ರತೀಶಹೃದಯಾಬ್ಜಾತಾಲಯೋ ಯಶ್ಚ ತಮ್ |
ಭೂತಾಧೀಶಶಚೀಪತಿಪ್ರಭೃತಿಭಿಃ ಪೀತಾಮೃತೈರಾದೃತಂ
ಧೂತಾಶೇಷಭಯಂ ನಮಾಮ ಸತತಂ ಸೀತಾಪತಿಂ ರಾಘವಮ್ ||38||

ಘರ್ಮಸೂಕ್ತವ್ಯಾಕರಣಧರ್ಮಪ್ರೀತೋ ರಘೂತ್ತಮಃ
ಕರ್ಮಪೂರ್ವಂ ಪರಾಕೃತ್ಯ ಶರ್ಮ ಮೌಕ್ತಂ ಪ್ರಯಚ್ಛತು ॥39॥

ಸಮುದ್ರಸೂತ್ರವ್ಯಾಖ್ಯಾನಸಮುದ್ - ರಘುಪತಿಹಿ ನಃ
ಸಮುದ್ರಜಸ್ಯಾನ್ ಸುಕ್ಷೀರಸಮುದ್ರವಸತೀನ್ಮಿಯಾತ್ ॥40॥

ಕಮಲಾ ಮಹಿಲಾ ಸುತೋಽಬ್ಜಜಾತೋ
ನನು ಪೌತ್ರಃ ಪುರಶಾತ್ರವೋಽನ್ಯಲೇಖಾಃ |
ತವ ಯಸ್ಯ ಭಟಾ ನಮತ್ಕಿರೀಟಾಃ
ಪುರುಟಾಭಾಂಬರ ಸಂಸ್ತುವೀತ ಕಸ್ತಾಮ್ ॥41॥

ನ ಮೇ ವಪುಷಿ ಪಾಟವಂ ನ ನಯನೇ ನ ಶಬ್ದಗ್ರಹೇ
ಸಿತಾ ಮಮ ತನೂರುಹಾಃ ಪ್ರಶಿಥಿಲಾ ದ್ವಿಜಾನಾಂ ತತಿಃ |
ತಥಾಪಿ ವಿಷಯೇಽಶುಭೇ ಚರತಿ ಮೇ ಮನಃ ಶ್ರೀಹರೇ
ತ್ವದೀಯಹೃದಯಂ ವಿನಾ ನಹಿ ನಿದಾನಮಸ್ತತ್ರ ವೈ ॥42॥

ಆಮ್ನಾಯೋದ್ಧಾರ ಭೂಭೃದ್ಧರ ಧರಣಿಧರ ಶ್ರೀಹಿರಣ್ಯಸುರಾರೇ
ಖಿರ್ವಾಂಗ ಕ್ಷತ್ರಗೋತ್ರಾಪಹ ದಶರಥಭೂಃ ಕಂಸಶತ್ರೋ ವಿನೇತ್ರ |
ಅರ್ವಿನ್ ಶರ್ಮೇಶಪೂರ್ವಮರಗಣವಿನುತಾನಂತರೂಪಕ್ರಿಯಾವನ್
ವ್ಯಾಸ ಶ್ರೀಸತ್ಯಬೋಧಾಹ್ವಯಗುರುಹೃದಯಾವಾಸ ವಿಷ್ಣೋ ನಮಸ್ತೇ ||

ಮಧ್ವಾರ್ವಮೀಡೇ ಯೋ ಮುಕ್ತೇರಧ್ವಾನಂ ಮಾಮದರ್ಶಯತ್ |
ವಿಧ್ವಾನನಮುಪನ್ಯಾಸಸುಧ್ವಾನಜಿತವಾದಿನಮ್ ॥44॥

ಭಾಗಿರಥಿಗುಣಾನ್ವಕ್ತುಂ ಭೋಗೀಶೋ ಬಹುಲಾನನಃ |
ವಾಗೀಶೋಽಪಿ ಕ್ಷಮೋ ನೈವ ಹೇ ಗೀರ್ವಾಣತರಂಗಿಣಿ ॥45॥

ಅಂಗೀಕೃತಾನಂಗರಿಪೂತ್ರಮಾಂಗಂ ಸಂಗೀತಚರ್ಯಾಮಘರಾಶಿಭಂಗಾಮ್ |
ಭಂಗಾಗ್ಯದೂರೀಕೃತಸತ್ತರಂಗಾಂ ಗಂಗಾಮಹಂ ನೌಮಿ ಲಸತ್ತರಂಗಾಮ್ ||

ಕರಾವಲಂಬನಸ್ತೋತ್ರಮ್

111

ಭೇರೀ ಗೌರೀಶರಾಮಸ್ಯ ನಾರೀಕೃತಶಿಲಸ್ಯ ಯಾ |
ವೈರೀ ನ ಸಹತೇ ತಾಂ ತಂ ದೂರೀಕುರು ತವ ಸ್ಥಲಾತ್

||47||

ವಿಷ್ಣುಪ್ರೀತ್ಯೈ ಚರಕೋ ನೈವ ಕಿಂ ತು
ವ್ಯರ್ಥಂ ನೀಚಾನ್ಕರಕಸ್ಸನ್ನಪಾಸೇ |
ಆಗಃಪೂಗಾನ್ಮಾಮಕಾದ್ಧುಃಖಹೇತೋಃ
ಹೇಯಾತ್ಪಾಯಾಚ್ಛೀನಿವಾಸಾಖ್ಯದೈವಮ್

||48||

|| ಇತಿ ಶ್ರೀಸತ್ಯಸಂಧತೀರ್ಥವಿರಚಿತಾ ವಿಷ್ಣುಸ್ತುತಿಃ ||

ಅಥ ಕರಾವಲಂಬನಸ್ತೋತ್ರಮ್

ತ್ರಯ್ಯಾ ವಿಕಾಸಕಮಜಂ ಮುಹುರಂತರೇವ
ಸಂಚಿಂತ್ಯ ಮಧ್ವಗುರುಪಾದಯುಗಂ ಗುರೂಂಶ್ಚ |
ವೇದೇಶಪಾದಜಲಜಂ ಹೃದಿ ಸಾಧು ಕೃತ್ವಾ
ಸಂಪ್ರಾರ್ಥಯೇ ಶ್ರುತಿವಿಕಾಸಕಹಸ್ತದಾನಮ್

||1||

ಪದ್ಮಾಸನಾದಿಸುರಸತ್ತಮಭೂಸುರಾದಿ-
ಸಲ್ಲೋಕಬೋಧದಜನೇ ಬದರೀನಿವಾಸಿನ್ |
ಸಚ್ಚಾಸ್ತ್ರ ಶಸ್ತ್ರಹೃತಸತ್ಕುಮತೇ ಸದಿಷ್ಟ
ವಾಸಿಷ್ಠಕೃಷ್ಣ ಮಮ ದೇಹಿ ಕರಾವಲಂಬಮ್

||2||

ಆಮ್ನಾಯವಿಸ್ತರವಿಶಾರದ ಶಾರದೇಶ
ಭೂತಾಧಿಪಾದಿಸುರಸಂಸ್ತುತ ಪಾದಪದ್ಮ |
ಯೋಗೀಶ ಯೋಗಿಹೃದಯಾಮಲಕಂಜವಾಸ ವಾಸಿಷ್ಠಕೃಷ್ಣ...

||3||

ಸದ್ಭ್ರಹ್ಮಸೂತ್ರವರಭಾರತತಂತ್ರಪೂರ್ವ-
ನಿರ್ಮಾಣ ನಿರ್ಮಲಮತೇಽಖಿಲದೋಷದರ |
ಆನಂದಪೂರ್ಣಕರುಣಾಕರ ದೇವದೇವ ವಾಸಿಷ್ಠಕೃಷ್ಣ...

||4||